


ಎನ್‌ಪಣಿಕೆ ತುರ್ತು ಪ್ರತಿಕ್ರಿಯೆ ಕೇಂದ್ರ ಸಚ್ಯಾಂ ಅನಾವರಣ

ಸಂ.ಕ. ಸಮಾಖ್ಯಾರ, ಮಂಗಳೂರು
ನ್ಯಾಷನಲ್ ಜಾನ್‌ಸ್ಟಿಟ್ಯೂಟ್ ಆರ್ ಬೆಳ್ಳಾಲ್‌ಬೆ
ಕನ್‌ಎಟ್‌ಕೆಕ್ (ಎನ್‌ಪಣಿಕೆ)ದಲ್ಲಿ ಅತ್ಯಾರ್ಥಿನಿಕ
ತಂತ್ರಜ್ಞಾನವನ್ನೊಳಗೊಂಡ ತುರ್ತು ಸಹಾಯ,
ಪ್ರತಿಕ್ರಿಯೆ ಮತ್ತು ಸಂವಹನ ಕೇಂದ್ರದ (ಸಚ್ಯಾಂ)
ಎನ್‌ಪಣಿಕೆ ಆವರಣದಲ್ಲಿ ದಿ.11ರಂದು
ಆರ್ಥಿಕಗೊಂಡಿದೆ.

ಕರಾವಳ ಪ್ರದೇಶಗಳಿಗೆ ಅನುಗುಣವಾಗಿ ತುರ್ತು
ಪರಿಸ್ಥಿತಿಗೆ ಸಂದರ್ಭ ಆಪಾಲ್‌ಲೀನ ನೇರವನ
ಬಗ್ಗೆ ಮಾಹಿತಿ ನೀಡಲಾಯಿತು. ಬೆರ ಕಂಟೀನರ್
ಕಾಬಿನ್‌ಗಳ ಮೂಲಕ ಅತ್ಯಾರ್ಥಿನಿಕ UHF/VHF/
HF ರೇಡಿಯೋ ಕೇಂದ್ರಗಳೊಂದಿಗೆ ಸ್ಥಾಯಿತ್ವ
ವೇಮಾನಿಕ/ಸಾಗರ ವಾಹನಗಳನ್ನು ಸಂಯೋಜಿಸುವ
ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಎನ್‌ಪಣಿಕೆ ಸುರಕ್ಷೆ ನಿರ್ದ್ವಿಲ್ಲಾನಿಲ್ಲಿರುವ ಸೆಂಟರ್ ಫಾರ್
ಸಿಸ್ಟಮ್ ಡಿಸ್ಟ್ರಿಕ್ ನೇತ್ಯಕ್ರಿಯೆ ಮಾರ್ಪಾಟಾದ ಈ
ಕೇಂದ್ರವು ತುರ್ತು ನಿರ್ವಹಕೆಯ ಜಾಗತಿಕವಾಗಿ
ಗಮನ ಕೊಳ್ಳಿದೆ. ಇದು ಸ್ಥಾಯಿತ್ವ ಸಾಗರ ನೊಕ್ಕಳು,
ವೇಮಾನಿಕ ವಾಹನಗಳು ಮತ್ತು ಹವಾಸ್ಕಿ ರೇಡಿಯೋ
ಕೇಂದ್ರಗಳನ್ನು ಏಕಾಲ್‌ಲೆಂಪ್ ಸಂಯೋಜಿಸುವ
ಮೂಲಕ ವಿವರ್ತನೆ ನಿರ್ವಹಕೆ, ತುರ್ತು ಪ್ರತಿಕ್ರಿಯೆ
ಮತ್ತು ಸಂವಹನ ವ್ಯವಸ್ಥೆಗಳಿಗೆ ಕ್ರಾಂತಿಕಾರಿ
ವಿಧಾನವಾಗಿ ಪರಿಣಾಮಿಸಿದೆ. ಹವಾಸ್ಕಿ ರೇಡಿಯೋ
ಕಾರ್ಯಾಚರಣಗಳನ್ನು ಮಂಗಳೂರು ಹವಾಸ್ಕಿ
ರೇಡಿಯೋ ಕ್ಲಬ್ (ಒಂಬಲ್) ಸಹಕಾರದೊಂದಿಗೆ,
ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿ



ಸಂವಹನವನ್ನು ಸಾಧಿಸುವ ಮಾಧ್ಯಮವನ್ನು
ಕಲ್ಪಿಸಲಾಗಿದೆ.

ವಿವರ್ತನೆ ಪ್ರತಿಕ್ರಿಯೆಗಾಗಿ ವಿನ್ಯಾಸಗೊಳಿಸಿದ್ದರೂ,
ಈ ಕೇಂದ್ರವು ಇನ್‌ಟರ್ ಅನೇಕ ಕ್ಷೇತ್ರಗಳಲ್ಲಿಯೂ
ಕಾರ್ಯ ನಿರ್ವಹಿಸುತ್ತದೆ. ಎತ್ತೇರಿಗಾಗಿ ಈ
ಭಾಗದ ನೀರು ಮತ್ತು ಗಾಢಿಯ ಗುಣಮಟ್ಟವನ್ನು
ಮೇಲ್ಮೈಬಾರಣೆ ಮಾಡುವುದು, ಕಡಲೆಲ್ಲಿರೆತದ
ಮಾದರಿಗಳನ್ನು ವಿಶೇಷಿಸುವುದು ಮತ್ತು
ಕಡಲ ತೀರದ ಮ್ಯಾಂಗ್ರೌವರ್‌ಗಳ ಕಾಲಕಾಲಿಕ

ಬೆಳವಣಿಗಳನ್ನು ಪರಿಕೀಲಿಸುವಲ್ಲಿಯೂ
ಸಹಕಾರಿಯಾಗಿದೆ.

ಇದಲ್ಲದೆ ಕರಾವಳ ನಿಯಂತ್ರಣ ಪಲಿಯದ
ಉನ್ನತಾಧಿಕಾರಿಗಳು ಸಹ ಈ ಕೇಂದ್ರದಲ್ಲಿನ
ಅತ್ಯಾರ್ಥಿನಿಕ ಯಂತ್ರಗಳ ಸಹಾಯದಿಂದ
ಕಡಲೆಲ್ಲಿರೆತದ ಆಧ್ಯಯನ ನಡೆಸುತ್ತಿದ್ದಾರೆ,
ವೃತ್ತಿಪರಯ, ಜಲಾ ಆಡಳಿತಗಾರರು, ಶಿಕ್ಷಣ
ತಜ್ಜೀರು, ವಿದ್ಯಾರ್ಥಿಗಳ ಮತ್ತು ಹವಾಸ್ಕಿ ರೇಡಿಯೋ
ಲಾಂಪ್‌ಹಿಗಳನ್ನು ಒಳಗೊಂಡಂತೆ ಅನೇಕ ಮಂದಿಗೆ

ಸಚ್ಯಾಂ ಉಪಯುಕ್ತವಾಗಿದೆ.

ಸಚ್ಯಾಂ ಮುಖ್ಯ ಮತ್ತು ತ್ರಾಂಡಿಸಿಸ್ಟಿನರಿ ಆರ್
& ಡಿ ಪ್ರಘಾರಿ ಮೆಲ್ಲಿಫೆಸರ್ ಡಾ. ಪ್ರಾಧಿರಾಜ್ ಯ್ಯಾ.,
ಸಚ್ಯಾಂ ನ ಪರಿಕ್ಷೇಪೆ ಮತ್ತು ಅನ್ಯಾದ್ಯಾದಲ್ಲಿ ಪ್ರಮುಖ
ಪಾತ್ರ ವಹಿಸಿದ್ದಾರೆ. ಮೌ. ಕೆ. ವಿ. ಗಂಗಾರಾಧರನ್, ಡಾ.
ಮೋಹಿತ್ ಬಿ. ತಾಂತ್ರಿಯಾನಿ, ಮತ್ತು ಡಾ. ಶ್ರೀವಲಸ್
ಕೊಲತಾಯರ್ ಸೇರಿದಂತೆ ಇತರ ಪ್ರಮುಖ
ಅಧ್ಯಾಪಕರು, ಸಚ್ಯಾಂ ನಿರ್ಮಾಣಕ್ಕೆ ಹೊಡುಗೆ
ನೀಡಿದ್ದಾರೆ. ಎನ್‌ಪಣಿಕೆ ಹಳೆ ವಿದ್ಯಾರ್ಥಿಗಳು,
ಸಚ್ಯಾಂ ಕೇಂದ್ರ ನಿರ್ಮಾಣಕ್ಕೆ ತಮ್ಮ ಉದಾರ
ದೇಶಿಗೆ ನೀಡಿದ್ದಾರೆ.

ಎನ್‌ಪಣಿಕೆ ಸುರಕ್ಷೆ ನಿರ್ದೇಶಕರಾದ ಹೌ. ಬಿ.
ರವಿ ಅವರ ಉಪಸ್ಥಿತಿಯಲ್ಲಿ ಸಚ್ಯಾಂ ಉದ್ದ್ಯಾಪನ
ಸಮಾರಂಭ ನಡೆಯಿತು. 1983ರೇ ವರ್ಷದ ಹಳೆ
ವಿದ್ಯಾರ್ಥಿ ಶ್ರೀ ರಂಗನಾರಾಮಾಸಾಹಿ ಮತ್ತು 1971ರೇ
ವರ್ಷದ ಸೋನಾ ಗ್ರಿಫೋನ್ ಅಧ್ಯಕ್ಷರಾದ ಶ್ರೀ
ಯಜ್ಞಾರಾರಾಯಣ ಕಮ್ಮಾಡೆ, ಎನಾಸಿಸಿ ಕಚೇರಿಯ
ಅಧಿಕಾರಿ ಕಮಾಂಡಿಂಗ್ ಕೆನ್‌ಲ್ ಅನಿಲೇಶ್
ಕೊತ್ತಳ್ ಸೇರಿದಂತೆ ಹಳೆ ವಿದ್ಯಾರ್ಥಿಗಳಾದ ರಾಮ್
ಭಂಡಾರೆ, ಎ. ಎಸ್. ಕಾರಂತ ಮತ್ತು ಇನ್‌ತರ್ ಗ್ರಿ
ಅಂತಿಗಳು ಸಮಾರಂಭದಲ್ಲಿ ಭಾಗವಹಿಸಿದರು.

ಸಚ್ಯಾಂ ನ ಉದ್ದ್ಯಾಪನ ತಾಂತ್ರಿಕ ಕ್ಷೇತ್ರದಲ್ಲಿ
ಮೈಲಿಗಲ್ಲನ್ನು ಸ್ಥಾಪಿಸಿದೆ, ತುರ್ತು ಪ್ರತಿಕ್ರಿಯೆ
ನಿರ್ವಹಕೆಯ ಕ್ಷೇತ್ರದಲ್ಲಿ ಹೊಸ ಯುಗವು
ಪಾರುಂಭವಾಗಿದೆ.